

Date: 16th November, 2022

To, Listing Department, BSE Limited, P.J. Tower, Dalal Street, Mumbai – 400 001

**Scrip Code: 532820** 

<u>Subject: Intimation pursuant to Regulation 30 and 47 of SEBI (Listing Obligations and Disclosures Requirements) Regulations, 2015.</u>

Dear Sir/Madam,

Pursuant to Regulation 30 and 47 of SEBI (Listing Obligations and Disclosures Requirements) Regulations, 2015, we are enclosing herewith the copies of newspaper publication of Un-Audited Financial Results of E-Land Apparel Limited for the quarter and half year ended 30th September, 2022 approved at the meeting of Board of Directors of the Company held on Monday, 14th November, 2022 in the following newspapers:

- 1. Financial Express
- 2. Vartha Bharati

We request you to take the above on your record.

#### FOR E-LAND APPAREL LIMITED



JAE HO SONG Managing Director DIN: 07830731

**ENCL: AS ABOVE** 

SI.

No.

Note:

Place:- Thane

Date:- 14.11.2022

1 Total Income form Operations (Net)

6 Equity Share Capital

5 Total Comprehensive Income for the period

is basis" and "No recourse" basis:

# **FINANCIAL EXPRESS**

### NOTICE FOR SALE OF ASSETS LML LIMITED (In Liquidation) (CIN: L34101UP1972PLC003612)

(Sale under Insolvency and Bankruptcy Code, 2016) In the matter of LML Limited(In Liquidation), applications are invited for participation in eauction of the following assets on "As is where is basis", "As is what is basis", "Whatever there

Asset/Area	Block No.	Reserve Price
Land & Building Site-II & Site-III, Panki Industrial Area, Kanpur, UP (Area 55.45 acres)	1	Rs.118.25 crore
Land & Building at Site-II, Panki Industrial Area, Kanpur, UP (Area 15.21 acres)	2	Rs. 33.14crore
Land & Building at Site-III, Panki Industrial Area, Kanpur, UP (Area 40.24 acres)	3	Rs. 86.14crore

also giving option to prospective buyer to buy 15.21 acres (Block 2) or 40.24 acres (Block 3) separately Important timelines for this process:

Email id: Iml.auction@gmail.com Arun Gupta, Liquidator IBBI Reg. No: IBBI/IPA-002/IP-N00051/2016-17/10095 Regd. Address: S-34, LGF, Greater Kailash-II, New Delhi-110048

Date: 16.11.2022 Regd. Email: arungupta2211@gmail.com Place: New Delhi KCL INFRA PROJECTS LIMITED

**PARTICULARS** 

2 Net Profit / (Loss) for the period before tax and Exceptional item

4 Net Profit for the period after Tax (after Extraordinary Items)

3 Net Profit / (Loss) for the period before tax and after Exceptional items

7 Reserves (Excluding Revaluation Reserves as at balance sheet date

8 Earning per Share-Basic(after extraordinary items) (of Rs. 2/- each)

**Particulars** 

Net Profit / (Loss) before Tax (Before Exceptional

Net Profit / (Loss) before Tax (After Exceptional and

Net Profit / (Loss) after Tax (After Exceptional and

Total Comprehensive Income (Comprising Profit/(Loss)

after Tax and other comperhensive income after Tax)

Equity Share Capital (Face value of Rs. 10/- per share)

Reserves (Excluding Revalution Reserves as per

Total income from Operations

Other Comprehensive Income

Balance Sheet of previous Year)

Earnings Per Share (of 10 each) (in Rs.)

meeting held on 14th November 2022.

segment reporting has been done.

and Extraordinary Items)

Extraordinary Items)

Extraordinary Items)

(a) Basic

(b) Diluted

Place : Mumbai

Date: 14th November 2022

Notes:

Earning per Share-Diluted(after extraordinary items) (of Rs. 2/- each)

results in terms of Regulation 33 of SEBI (Listing Obligation and Disclosure Requirements) Regulations, 2015.

Corporate Identification Number: L45201MH1995PLC167630

Registered Office: B-3, 204, Saket Complex, Thane (West) - 400601, Maharashtra, India; Contact Details: +91-9425052211/+91-9301300600;

Email-ID: kclindia@yahoo.co.in, info@kclinfra.com, cs@kclinfra.com; Website: www.kclinfra.com;.

EXTRACT OF THE UNAUDITED FINANCIAL RESULTS FOR THE QUARTER AND HALF YEAR ENDED 30th SEPTEMBER. 2022

QUARTER

**ENDED** 

30.09.2022

UNAUDITED

632.84

21.32

21.32

15.78

1711.52

0.00

0.030

(1) The unaudited Financial Results for the guarter and half year ended September 30, 2022 were reviewed by the Audit Committee at its meeting held on November

14th, 2022 and approved by the Board of Directors at the meeting held on that date. The Statutory Auditors of the Company have carried out Limited Review of these

The company has prepared these financial results in accordance with the Indian Accounting Standards (Ind AS) as prescribed under Section 133 of the Companies

The figures of the previous period/year have been re-grouped and re-arranged wherever necessary to correspond with current period's classification/

Regd. Office: 50, Kewal Industrial Estate, S.B. Marg, Lower Parel (W), Mumbai- 400013 Tel.No.: (022) 4043 6363;

Corp. Office: 405/406, Kewal Industrial Estate, 4th Floor, S.B. Marg, Lower Parel (W), Mumbai- 400013.

website: www.thomasscott.org Email Id: investor.tsil@banggroup.com Tel No.: (022) 6660 7965; Fax: (022) 6660 7970

**Extract of Standalone Financial Results for the** 

**Quarter and Half Ended 30th September 2022** 

1,511.27

88.10

88.10

78.66

78.66

551.44

1.43

1.43

1) The above results have been reviewed by the Audit Committee and approved by the Board of Directors at their respective

2) The above results have been prepared in accordance with the Companies (Indian Accounting Standards) Rules, 2015 (Ind AS), prescribed

3) Figures of the previous period have been regrouped/rearranged wherever necessary/practicable to conform to the current presentation.

4) The Company is primarily engaged in single business segment of manufacturing and trading of textile products. In case of

segment reporting of geographical segment for quarter ended June 2022, the export turnover of the Company is nil hence, no

under Section 133 of the Companies Act, 2013 and other recognised accounting practices and policies to the extent applicable.

Act. 2013 as prescribed under Section 133 of the Companies Act. 2013 read with relevant rules issued thereunder and other accounting principles generally accepted

QUARTER

**ENDED** 

30.06.2022

UNAUDITED

146.45

22.62

22.62

16.90

16.90

526.62

0.00

0.060

**Thomas Scott (India) Limited** 

CIN: L18109MH2010PLC209302

**Quarter Ended** 

1.288.51

74.06

74.06

70.79

70.79

551.44

1.28

1.28

QUARTER

**ENDED** 

30.09.2021

UNAUDITED

177.63

2.60

2.60

2.65

2.65

526.62

0.00

0.010

Standalone

30.09.2022 | 30.06.2022 | 30.09.2021 | 30.09.2022 | 30.09.2021 | 31.03.2022

2,799.78

162.16

162.16

149.45

149.45

551.44

2.71

2.71

Unaudited Unaudited Unaudited Unaudited Unaudited

956.07

1.27

1.27

7.11

7.11

339.00

0.21

0.21

### **NOTICE FOR SALE OF ASSETS** INDIAN TRANSFORMERS COMPANY LIMITED (IN LIQUIDATION) (A company under liquidation process vide Hon'ble NCLT order dated 22.08.2022)

Office: Plot No. W - 7, Midc-Tarapur, Boisar Tal Palghar. Dist Thane - 401506. E-Auction UNDER INSOLVENCY & BANKRUPTCY CODE, 2016 Notice is hereby given that the below described Corporate Debtor i.e., Indian Transformers Company Limited will be sold as a going concern on "AS IS WHERE IS BASIS" and "AS IS WHAT IS BASIS" and "WHATEVER THERE IS BASIS" AND "NO RECOURSE BASIS" and the

sale will be done by the undersigned through e-auction platform https://eauctions.co.in. This is invitation to bid either personally or by duly authorized agent. Description Date and Time of Reserve Price (INR) / E-Auction EMD Sale of Corporate Debtor as 14.12.2022, 11.00 am to Rs. 8.32.01.649 going concern as per Reg 32(e) Rs. 75.00.000 1.30 pm of liquidation process (With unlimited extension of 5 minutes each)

Last Date to apply and submission of Documents; 30.11.2022 Inspection Date: 02.12.2022 to 09.12.2022, between 11 a.m. to 5 p.m. The bidders are requested to visit "https://eauctions.co.in" for detailed terms and conditions for e-auction process. The interested bidders shall deposit the EMD by way of Demand Draft favoring "Indian Transformers Company Limited (In Liquidation)" or through bank transfer. Contact person on behalf of E-Auction Agency (Linkstar Infosys Private Limited): Mr. Dixit Prajapati Email id-admin@eauctions.co.in, Mobile No.: +917874138237/9870099713

Ankur Kumar, Liquidator IBBI Reg. No: IBBI/IPA-002/IP-N00113/2017-18/10283 18, 10th Floor, Pinnacle Corporate Park, G-Block, BKC, Bandra-E, Mumbai - 400051 Mobile No. 09967011249 Date: 16.11.2022

HALF YEAR

**ENDED** 

30.09.2021

JNAUDITED

350.45

5.06

5.06

3.70

3.70

526.62

0.00

0.010

By order of the Board

For and behalf of KCL Infra Projects Limited

Mohan Jhawar

**Managing Director.** 

Half Year Ended

1.482.03

52.47

52.47

51.81

51.81

339.00

1.53

1.53

For Thomas Scott (India) Ltd

DIN:00495473

(Rs.in Lacs)

YEAR

**ENDED** 

31.3.2022

AUDITED

1557.15

65.01

65.01

48.07

48.07

526.62

0.00

0.18

(Rs. in Lacs)

Year Ended

**Audited** 

69.61

69.61

62.86

62.86

551.44

1.14

1.14

Sd/-

**Brijgopal Bang** 

(DIN:00112203)

**Managing Director** 

3,246.30

Place: Mumbai

ankur.srivastava@ezylaws.com/itcl-cirp@ezylaws.com

HALF YEAR

ENDED

30.09.2022

UNAUDITED

779.29 43.94

43.94

32.68

32.68

1711.52

0.00

0.040

1 TATA

TATA POWER

THE TATA POWER COMPANY LIMITED Registered Office: Bombay House, 24, Homi Mody Street, Mumbai 400 001. Tel: 91 22 6665 8282 CIN: L28920MH1919PLC000567 Email: tatapower@tatapower.com Website: www.tatapower.com

### NOTICE OF RECORD DATE NOTICE is hereby given pursuant to Section 91 of the Companies Act, 2013 that

Monday, 12th December 2022 has been fixed as the Record Date for the purpose of payment of: Annual interest on the 2100 - 9.40% Secured, Redeemable, Taxable, Listed, Rated

Non-Convertible Debentures aggregating a cumulative face value of ₹10.00.000

The redemption proceeds of the separately transferable redeemable principal of these Debentures (INE245A07424), aggregating ₹210,00,00,000, both due on 28th December 2022. For The Tata Power Company Limited

H. M. Mistry

Place: Mumbai Dated: 15" November 2022 Company Secretary

#### **KWALITY PHARMACEUTICALS LTD.** Regd. Office: VILLAGE NAGKALAN, MAJITHA ROAD, AMRITSAR - 143601

CIN: L24232PB1983PLC005426; Ph.: 8558820862 Email Id: cs@kwalitypharma.com; Website: www.kwalitypharma.com

**EXTRACT OF UNAUDITED CONSOLIDATED FINANCIAL RESULTS** FOR THE QUARTER AND HALF YEAR ENDED SEPTEMBER 30, 2022 (Rupees in Lacs except EPS)

	1	Quarter Ended	Half year Ended	Quarter Ended
Sr.	Particulars	30.09.2022	30.09.2022	30.09.2021
No	2.77.75.77.75	Unaudited	Unaudited	Unaudited
1.	Total Income from Operations	5580.53	12602.39	18373.80
2.	Net Profit for the period (before Tax, Exceptional and/or Extraordinary items)	1166.06	2530.52	8014.16
3.	Net Profit for the period before tax (after Exceptional and/or Extraordinary items)	1166.06	2530.52	8014.16
4.	Net Profit for the period after tax (after Exceptional and/or Extraordinary items)	939.24	1953.70	5961.91
5.	Total Comprehensive Income for the period [Comprising Profit for the period (after tax) and Other Comprehensive Income (after tax)]	915.48	1926.29	5948.30
6.	Equity Share Capital	1037.62	1037.62	1037.62
7.	Reserves (excluding Revaluation Reserve as shown in the Audited Balance Sheet of the previous year	* <u>*********</u>	2000000	
8.	Earning Per Share (of Rs. 10/- each) 1. Basic: 2. Diluted:	8.82 8.82	18.56 18.56	57.33 57.33

		Quarter Ended	Half year Ended	Quarter Ended
Sr.	Particulars	30.09.2022	30.09.2022	30.09.2021
No	1.00.47.477.20	Unaudited	Unaudited	Unaudited
1.	Total Income from Operations	5596.29	12618.14	18371.24
2.	Net Profit for the period before tax	1131.60	2536.56	8018.01
3.	Net Profit for the period after tax	904.78	1959.74	5965.76

The above is an extract of the detailed format of Quarterly and Half Yearly Financial Results filed with the Stock Exchanges under Regulation 33 of the SEBI (Listing Obligations and Disclosure Requirements) Regulations, 2015. the full format of the Financial Results are available on the website of the Stock Exchange(s) and on the Company's website (www.kwalitypharma.com)

FOR AND ON BEHALF OF THE BOARD For KWALITY PHARMACEUTICALS LIMITED Sd/-Ramesh Arora Place: Amritsar Managing Director

Date: 14.11.2022 E-Land Apparel Ltd. Registered Office: 16/2B, Sri Vinayaka Indl Estate, Singasandra Near Dakshin Honda

Showroom Hosur Road, Bangalore 560068, Karnataka, India APPAREL Website: www.elandapparel.com Email: investor@elandapparel.com **Tel:** +91-80-42548800 CIN.: L17110KA1997PLC120558

EXTRACT OF UN-AUDITED FINANCIAL RESULTS FOR THE QUARTER AND HALF YEAR ENDED 30TH SEPTEMBER 2022 Rs. in Lakhs (except earnings per share For the Year to date Correspondi

Sr. No.	Particulars	For the Quarter ended	Year to date figures for the current period ended	3 months ended in the previous year
		30.09.2022	30.09.2022	30.09.2021
		(Unaudited)	(Unaudited)	(Unaudited)
1	Total income from operations	5,751.88	13,376.52	4,883.36
2	Net profit / (Loss) for the period			
	(before tax, exceptional and/or extraordinary items)	(1,019.95)	(1,719.35)	(1,085.11)
3	Net profit / (Loss) for the period before tax			
	(after exceptional and/or extraordinary items)	(1,019.95)	(1,719.35)	(1,085.11)
4	Net profit / (Loss) for the period after tax			
	(after exceptional and/or extraordinary items)	(1,019.95)	(1,719.35)	(1,085.11)
5	Total comprehensive income for the period			
	[comprising profit / (loss) for the period (after tax)			
	and other comprehensive income (after tax)]	(1,019.95)	(1,719.35)	(1,085.11)
6	Equity share capital	4,799.05	4,799.05	4,799.05
7	Reserves (excluding revaluation reserve) as			
	shown in the audited Balance Sheet of the			
,	previous year	NA	NA	NA
8	Earnings Per share (of Rs. 2/- each)			
	(for continuing and discontinued operations) -	(0.10)	(2.50)	(0.06)
	Basic : Diluted :	(2.13)	(3.58)	(2.26)
	Diluted .	(2.13)	(3.58)	(2.26)

The financial results of the Company fa the quarter and six months ended September 30, 2022, have been subjected to limited review byte statutory auditors, reviewed by the Audit Committee of the Board and approved by the Board of Directors at its meeting held on 14th November 2022.

2. The Company has incurred a loss of Rs. 1019.95 lakhs (before other comprehensive income) for the Quarter ended September 30, 2022 (quarter ended June 30, 2022 - Rs. 699.41 lakhs). For the quarter ended September 2022, the application of Ind AS 115 has resulted in the Finance costs being higher by Rs. 1200.007 lakhs (Quarter ending June 22 - Rs. 1149.35 lakhs) and profit before tax being lower by a similar amount. Considering that fact and EBIT, Company's operations are improving in comparisor to Past years. In-Spite of accumulated losses exceeding its paid-up capital and other equity as on September 30, 2022, the company and its holding company have a positive outlook for the garmen industry. The Holding company has confirmed financial support to the Company to continue as a going concern. The Company is therefore being viewed as a going concern and the financial results have been prepared under the going concern assumption

3. The Company has only one reportable segment i.e. Garments Balances of Inventory, Trade receivables, and Trade Payables have been verified by the management.

For E-LAND APPAREL LIMITED

**JAEHO SONG** Date: 16th November 2022 Place: Bangalore **Managing Director** DIN: 07830731

#### **SUUMAYA INDUSTRIES LIMITED** (Formerly known as Suumaya Lifestyle Limited)

CIN: L18100MH2011PLC220879

0.69

0.66

0.16

0.16

68.38

59.31

Regd. Off: Wing A, B & F, Unit No.2001, 2002, 20th Floor LotusCorporate Park, Goregaon East Mumbai MH400063 IN Tel. No. 022-69218000 | Website: www.suumaya.com



# EXTRACT OF UNAUDITED STANDALONE AND CONSOLIDATED RESULTS FOR THE HALF YEAR AND QUARTER ENDED SEPTEMBER 30, 2022

		1		Stand	lalone			P.		Consol	hatehi		(₹ in crores)
SL	196011600000000000000000000000000000000	0	uarter Ende	40.0000000		ar Ended	Year Ended	(	Quarter Ende			r Ended	Year Ended
No.	Particulars	30.09.2022	30.06.2022	30.09.2021	30.09.2022	***************************************	31.03.2022	30.09.2022		30.09.2021	30.09.2022	30.09.2021	31.03.2022 (Audited)
1	Total Income from Operations (Net) Net Profit for the period	31.15	143.83	1,436.73	174.98	4,304.23	6,759.33	163.54	333.28	3,155.35	496.82	10,007.73	12,822.59
3	before tax, exceptional and/or extraordinary items Net Profit for the period before	1.34	5.70	247.73	7.04	414.60	866.83	(13.84)	8.86	355.23	(4.98)	696.04	1,310.46
4	tax and after exceptional and/or extraordinary items Net Profit for the period after	1.34	5.70	247.73	7.04	414.60	587.50	(13.84)	8.86	355.23	(4.98)	696.04	1,031.13
5	tax and after exceptional and/or extraordinary items Total Comprehensive Income for the period after tax (Comprising Net Profit) for the	1.00	4.20	191.94	5.20	332.16	429.91	(15.00)	6.92	289.05	(8.08)	594.56	872.56
6	Period after tax and other Comprehensive Income after tax Paid up Equity Share Capital	1.00	4.20	191.94	5.20	332.16	429.91	(15.00)	6.92	289.05	(8.08)	594.56	872.56
7	(Face Value Rs.10/- each)* Other Equity	61.14	61.14	28.07	61.14	28.07	30.57	61.14	61.14	28.07	61.14	28.07	30.57

Diluted

Basic

Place : Mumbai

inanciadexp.2e22apr.in

8 Earnings per Share of Rs. 10/-

each (in. Rs.) Not Annualized\*

The above unaudited Standalone and Consolidated financial results were reviewed and recommended by the Audit Committee and further considered and approved by the Board of Directors at their meeting held on November 14, 2022. The limited review under regulation 33 of the SEBI (Listing and Other Disclosure Requirements) Regulations. 2015 has been carried by the Statutory Auditors of the Company.

118.34

102.63

0.85

0.83

153.17

132.91

(2.45)

(2.45)

The above is an extract of the detailed format of Quarterly and Half yearly Financial Results filed with the Stock Exchanges under Regulation 33 of the SEBI (Listing and Other Disclosure Requirements) Regulations, 2015. The full format of the Quarterly/Annual Financial Results are available on the websites of the Stock Exchange(s) and the listed entity. (URL www.nseindia.com) and also available on website of the Company at www.suumaya.com

> Suumaya Industries Limited (Formerly known as Suumaya Lifestyle Limited)

For and on behalf of the Board of Directors

(1.32)

(1.35)

102.98

89.31

1.13

1.10

**CLASSIFIED CENTRES IN MUMBAI** Noble Publicity Service, Malad (W),

Phone : 28881426 / 28881518.

New Boom Ads. Kandivali (W). Vikson Advertising Agency

Kandivali (W), Phone: 28645005 Mobile: 9820433200 Express Advertising, Borivali (W),

Mobile: 9833226463

Phone: 2833 7799 / 2833 9977. Mobile: 9820401077 Falcon Multimedia Pvt. Ltd., Borivali (E)

JEET Advertising Agency Borivali West 022-28927636 / 28912529 Nikharge Advertising,

SHAH Publicity Borivali West 022-28927421 / 9930898947

Mobile: 9769711727 Sugo Advertising, Vasai (W),

Mayuresh Publicity,

Virar (W). Phone: 0250 - 2503913. Mobile: 9923935556

Ronak Advertising,

Vashi.

Mobile: 9324102060/ 9820152753

### CIN - L74899MH1994PLC216417

AVASARA FINANCE LIMITED Read, Office: Bandra Hill View CHS, 3rd Floor, 85, Hill Road, Opp. Yoko Sizzler, Bandra (West),

YEAR ENDED 30 SEPTEMBER 2022

Mumbai - 400050. Website : www.trcfin.in; Email : cs@trcfin.in, trcfsttd@gmail.com Tel: 022-26414725; Fax: +91-022-26433887. EXTRACT OF STANDALONE UNAUDITED FINANCIAL RESULTS FOR THE QUARTER AND HALF

	(res. in La	ics except ear	ning per share
Particulars	Current Quarter Ended 30 September 2022	Year to date figures 30 September 2022	Correspond- ing 3 months ended in the previous year 30 September 2021
	(Unaudited)	(Unaudited)	(Unaudited)
Total income from operations (net)	4.35	8.64	4.33
Net Profit / (Loss) for the period (before tax, exceptional and/or extraordinary items)	(0.32)	(3.08)	(21.38)
Net Profit / (Loss) for the period before tax (After exceptional and/or extraordinary items)	(0.32)	(3.08)	(21.38)
Net Profit / (Loss) for the period after tax (after Exceptional and/or Extraordinary items#)	(0.32)	(3.07)	(20.22)
Total Comprehensive Income for the period [Comprising Profit / (Loss) for the period (after tax) and Other Comprehensive Income(after tax)]	(0.32)	(3.07)	(20.22)
Equity Share Capital	500.09	500.09	500.09
Reserves (excluding Revaluation Reserve) as shown in the Audited Balance Sheet of the previous year	(282.16)	(282.16)	
Earnings Per Share (of Rs. 10/- each) (for continuing and discontinued operations)	20/40/40/40	i specia	-: Via-186
Basic	(0.01)	(0.06)	(0.40)
Diluted	(0.01)	(0.06)	(0.40)

The above is an extract of the detailed format of Financial Results filed with the Stock Exchanges under Regulation 33 of the SEBI (Listing and Other Disclosure Requirements) Regulations, 2015 The full format of the Quarterly Financial Results are available on the Stock Exchange websites, www.bseindia.com and Website of the Company- www.trcfin.in The above results were reviewed and recommended by the Audit Committee and approved by the

Board of Directors in their meeting held on 30th May 2022

This Statement has been prepared in accordance with the Companies (Indian Accounting Standards) Rules 2015 (IND AS), prescribed under Section 133 of the Companies Act, 2013 and other recognized

accounting practices and policies to the extent applicable. For and on behalf of Board of Directors

AVASARA FINANCE LIMITED Sabrinath Gopala Krishnan Whole time Director DIN: 08479403

GENESIS FINANCE COMPANY LIMITED CIN: L65910DL1990PLC040705

Regd. Off: 4 MMTC/STC MARKET, GEETANJALI, NEW DELHI-110017 E-mail: gbisht@genesisfinance.net | Website: www.genesisfinance.net Phone: 011-42181244

EXTRACT OF STANALONE UNAUDITED FINANCIAL RESULTS FOR THE QUARTER **ENDED ON 30TH SEPTEMBER, 2022** (Amount in INR Lakhs)

Quarter Quarter Half Year ended on ended on ended on September September September **Particulars** 30, 2021 30, 2022 30, 2022 Unaudited Unaudited Unaudited Total Income FromOperations 742.00 600.52 1446.63 Net Profit/ (Loss) for the quarter/half-year before tax, exceptional and/Extraordinary 326.81 482.47 862.83 Net Profit / (Loss) for the quarter/ halfyear before tax (after Exceptional and/or 482.47 326.81 862.83 Extraordinary items) Net Profit / (Loss) for the quarter/ halfyear after tax (after Exceptional and/or 364.19 244.54 642.15 Extraordinary items) Total Comprehensive Income for the juarter/ half-year [Comprising Profit / Loss) for the period (after tax) and Other 244.54 364.19 642.15 Comprehensive Income (after tax)] 4639.7 4639.71 4639.71 Equity Share Capital Reserves (excluding Revaluation Reserve) as shown in the Audited Balance Sheet of

the previous year

2. Diluted

Place: New Delhi

Date: 15.11.2022

Earnings Per Share (of Rs. 10/- each) (for

continuing and discontinued operations)

DIN: 00462656

Place: Bangalore

Date: 14/11/2022

The above is an extract of the detailed format of Quarterly/Annual Financial Results filed with the Stock Exchange under Regulation 33 of the SEBI (Listing Obligations and Disclosure Requirements ) Regulations, 2015. The full forrmat of the Quarterly/ Annual Financial results is available on the Company's website www.genesisfinance.net and Stock Exchange's website www. msei.in The Company has adopted Indian Accounting Standards ("Ind AS") notified under Section

133 of the Companies Act, 2013 (the "Act")read with Companies (Indian Accounting Standard) Rules, 2015 as amended till date, from April 01, 2019.

For Genesis Finance Company Limited

**Gopal Bisht** (Whole Time Director and CFO) DIN: 00597160

0.00

0.78

0.00

0.53

0.53

0.00

1.38

#### NDR AUTO COMPONENTS LIMITED CIN: L29304DL2019PLC347460

Regd. Office: Level-5, Regus Caddie Commercial Tower, Hospitality District Aerocity, IGI Airport, New Delhi 110037

Corporate office: Plot No.1, Maruti Joint Venture Complex, Gurugram, Haryana-122015 Phones: +91 9643339870-74 Fax: 0124-2341188 E-mail: cs@ndrauto.com Website: www.ndrauto.com

NOTICE Members of NDR Auto Components Limited are hereby informed that pursuant to Section 110

and other applicable provisions, if any, of the Companies Act, 2013, read with the Companies (Management and Administration) Rules, 2014, Regulation 44 of the Securities and Exchange Board of India (Listing Obligations and Disclosure Requirements) Regulations, 2015 read with the General Circular and Notifications issued by the Ministry of Corporate Affairs and other applicable laws and regulations, the Postal Ballot Notice seeking the approval of the Members on the resolution set out in the said Notice, has been sent electronically by National Securities Depository Limited ("NSDL") on November 15, 2022 to the Members whose e-mail addresses are registered with the Company / Depository Participants as on Friday, November 11, 2022, the cut-off date. The approval of Members is sought for the business set out in the Postal Ballot Notice by way of voting by electronic means. Members can download the Postal Ballot Notice available on the website of the Company

at www.ndrauto.com, website of the Stock Exchanges, i.e., BSE Limited at www.bseindia.com and National Stock Exchanges at www.nseindia.com and on the website of NSDL i.e., <a href="https://www.evoting.nsdl.com/">https://www.evoting.nsdl.com/</a>. The documents mentioned in the Postal Ballot Notice are available for inspection electronically and Members seeking to inspect such documents can send e-mail to <a href="mailto:cs@ndrauto.com">cs@ndrauto.com</a>. In accordance with the MCA circulars, the Postal Ballot Notice is being sent only in electronic

form to Members whose names appear on the Register of Members/List of Beneficial Owners as received from the National Securities Depository Limited ('NSDL') and Central Depository Services (India) Limited ('CDSL') as on Friday, November 11, 2022 (cut-off date) and who have registered their e-mail addresses with the Company/Depositories. Member(s) whose names appear on the Register of Members/List of Beneficial Owners as on

the cut-off date will be considered for e-voting. A person who is not a Member as on the cutoff date should treat this Notice for information purpose only. In accordance with the applicable Circulars issued by the Ministry of Corporate Affairs, the Company is providing to its Members the facility to exercise their right to vote only by electronic

means (e-voting). The Company has engaged the services of NSDL, to provide e-voting facility. The e-voting shall commence from Wednesday, November 16, 2022 from 9.00 a.m. (IST) and shall end on Thursday, December 15, 2022 till 5.00 p.m. (IST). The e-voting module shall be disabled by NSDL for voting thereafter. Once the vote on resolution is cast by Member, he/she shall be not allowed to change it subsequently. The detailed instructions for e-voting forms part of the Postal Ballot Notice.

Members who have not registered their email ID are requested to register the same in the

Members holding shares in physical mode, who have not registered/updated their email address are required to register the same with the Company/RTA by sending an e-mail beetalrta@gmail.com.

Members holding shares in dematerialized mode, who have not registered their email address with their Depositary Participants are required to get in touch with their Depository Participants with whom they maintain their demat account.

The manner of e-voting by Members holding shares in physical mode, dematerialized mode and those who have not registered their e-mail addresses is provided in the Postal Ballot

The resolution, if passed with requisite majority by the Members through Postal Ballot shall be deemed to be passed on the last date of the voting period i.e. December 15, 2022. The results of the Postal Ballot will be announced on or before Saturday, December 17, 2022. The results will also be displayed at the Registered Office of the Company, intimated to the Stock Exchange where the Company's shares are listed and displayed along with the Scrutinizer's report on the Company's website www.ndrauto.com and on the website

of NSDL i.e. https://www.evoting.nsdl.com/. The Board of Directors has appointed Mr. R.S. Bhatia, Company Secretary in Practice (Membership No. FCS: 2599, CP No.2514), and failing him Mr. Hardev Singh, Company Secretary in Practice (Membership No FCS: 6673, CP No. 3317) as a Scrutinizer to scrutinize the voting process, both ballot paper and e-voting, in a fair and transparent manner.

Members having any query or issues regarding e-voting may refer the Frequently Asked Questions ("FAQs") and the e-voting manual available at www.evotingindia.com, under help section or contact Ms. Sarita Mote, or send an email to evoting@nsdl.co.in or call at toll free no.1800 1020990 and 1800 22 44 30 during working hours on all working days. Members may also write to the Company Secretary at the Registered Office of the Company or can send

For NDR Auto Components Limited

Rajat Bhandari DIN: 02154950

Chairman and Managing Director DIN: 06995765

Ushik Gala

211.83

183.71

310.87

269.77

Plasma Advertising, Phone: 022-27461970

Phone: 71012345

Place : Gurugram

Date: November 15, 2022

e-mail at cs@ndrauto.com.

**Executive Director and Company Secretary** 

Borivali (W), Phone: 28921255 Mobile: 9322210176

M.S. Advertising, Bhayander (E), Phone: 022-28160100

Phone: 7756982329/ 7028565571

Rahul Advertising Vashi, Phone: 022-65119998 Mobile: 9820200044

# ಕನ್ನಡ ಪುಸ್ತಕಗಳ ಪ್ರದರ್ಶನ

ಬೆಂಗಳೂರು, ನ.15: ಸಾರ್ವಜನಿಕ ಗ್ರಂಥಾಲಯವು ನೂತನವಾಗಿ ಪ್ರಕಟಗೊಂಡ ಕನ್ನಡ ಪುಸ್ತಕಗಳ ಪ್ರದರ್ಶನವನ್ನು ನ.22ರಿಂದ 24 ರವರೆಗೆ ಹಂಪಿನಗರದ ನಗರ ಕೇಂದ್ರ ಗ್ರಂಥಾಲಯದಲ್ಲಿ ಏರ್ಪಡಿಸಲಾಗಿದೆ.

ರಾಜ್ಯಮಟ್ಟದ ಪುಸ್ತಕ ಆಯ್ಕೆ ಸಮಿತಿಯಿಂದ ಆಯ್ಕೆಗಾಗಿ ಸಲ್ಲಿಸಿದ ಪುಸ್ತಕಗಳ ಲೇಖಕರು, ಲೇಖಕ ಪ್ರಕಾಶಕರು, ಪ್ರಕಾಶಕರು, ವಿತರಕರು ಮತ್ತು ಪುಸ್ತಕ ಮಾರಾಟಗಾರರು ಆಕ್ಷೇಪಣೆಗಳಿದ್ದಲ್ಲಿ, ನ.30ರೊಳಗಾಗಿ ನಿರ್ದೇಶಕರು, ಸಾರ್ವಜನಿಕ ಗ್ರಂಥಾಲಯ ಇಲಾಖೆ, ವಿಶ್ವೇಶ್ವರಯ್ಯ ಮುಖ್ಯ ಗೋಪುರ, 4ನೇ ಮಹಡಿ, ಡಾ.ಅಂಬೇಡ್ಕರ್ ವೀಧಿ, ಬೆಂಗಳೂರು 560001 ಇಲ್ಲಿಗೆ ಲಿಖಿತವಾಗಿ ಸಲ್ಲಿಸಬೇಕು.

ನಂತರ ಬಂದ ಮನವಿಗಳನ್ನು ಸ್ವೀಕರಿಸುವುದಿಲ್ಲ ಎಂದು ಇಲಾಖೆಯ ನಿರ್ದೇಶಕರು ಪ್ರಕಟನೆಯಲ್ಲಿ

# ಸಂವಿಧಾನ ಕುರಿತು ಲೇಖನ ಸರ್ಧೆ

ಬೆಂಗಳೂರು, ನ.15: ಭಾರತ ಸಂವಿಧಾನದ ಬಗ್ಗೆ ಯುವಜನತೆಯಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ದಲಿತ ಮತ್ತು ಮಹಿಳಾ ಚಳವಳಿ ಹಾಗೂ ಬೇರು ಸಂಸ್ಥೆ ಸಹಯೋಗದೊಂದಿಗೆ ರಾಜ್ಯ ಮಟ್ಟದ ಭಾರತ ಸಂವಿಧಾನ ಕುರಿತ ಲೇಖನ ಸ್ಪರ್ಧೆ ಏರ್ಪಡಿಸ

'ಸಂವಿಧಾನ ಮತ್ತು ನನ್ನ ಬದುಕು', 'ಸಂವಿಧಾನ ಮತ್ತು ಸಾಮಾಜಿಕ ನ್ಯಾಯ'. 'ಸಂವಿಧಾನ ಮತ್ತು ಭಾರತದ ಅಭಿವೃದ್ದಿ', 'ಸಂವಿಧಾನ ಮತ್ತು ತಳ ಸಮುದಾಯಗಳು'. ವಿಷಯಗಳಲ್ಲಿ ಯಾವುದಾದರೂ ಒಂದು ವಿಷಯವನ್ನು ಕುರಿತಂತೆ ಲೇಖನ ಬರೆಯಬ

ಡಿ.31ರೊಳಗೆ ಲೇಖನ ಕಳುಹಿಸಲು ಅವಕಾಶ ಕಲ್ಪಿಸಲಾಗಿದೆ. ಇನ್ನೂ, 18 ರಿಂದ 25ವರ್ಷದೊಳಗಿನ ಯುವ ಜನರು ಭಾಗವಹಿಸಬಹುದು. ಕನಿಷ 800ರಿಂದ 2ಸಾವಿರ ಪದಗಳ ಲೇಖನ ಇರಬೇಕು. ವಿಜೇತರಿಗೆ ನಗದು ಬಹುಮಾನ ನೀಡಲಾಗುವುದು. ಹೆಚ್ಚಿನ ಮಾಹಿತಿಗಾಗಿ ಬೇರು ಸಂಸ್ಥೆ-9008660371, 9945966683 ಅನ್ನು ಸಂಪರ್ಕಿಸಬಹುದು ಎಂದು ಪ್ರಕಟನೆ ತಿಳಿಸಿದೆ.

## ಅತಿಥಿ ಉಪನ್ಯಾಸಕ ಹುದ್ದೆಗೆ ಅರ್ಜಿ ಆಹಾನ

ಬೆಂಗಳೂರು, ನ.15: ಬೆಂಗಳೂರು ವಿವಿಯಲ್ಲಿ ಖಾಲಿಯಿರುವ ಅತಿಥಿ ಉಪನ್ಯಾಸಕ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಿದ್ದು, ನ.31ರೊಳಗೆ ಆನ್ ಲೈನ್ ಮತ್ತು ಆಫ್ ಲೈನ್ ಎರಡರಲ್ಲೂ ಅರ್ಜಿಯನ್ನು ಸಲ್ಲಿಸುವಂತೆ ಪ್ರಕಟನೆ ಹೊರಡಿಸಲಾಗಿದೆ.

ಅರ್ಹ ಅಭ್ಯರ್ಥಿಗಳು www. bangaloreuniversity. ac.in ವೆಬ್ಸೈಟ್ನಲ್ಲಿ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಆನ್ ಲೈನ್ ನಲ್ಲಿ ಅಲ್ಲಿಸಿದ ಅರ್ಜಿಯನ್ನು ಡೌನ್ಲೋಡ್ ಮಾಡಿಕೊಂಡು ಸಂಬಂಧಿಸಿದ ವಿಭಾಗಗಳಿಗೆ ಸಲ್ಲಿಸಬೇಕು ಎಂದು ತಿಳಿಸಿದೆ.

# ವಿವಿಧ ಯೋಜನೆಗಳಿಗೆ ಅರ್ಜಿ ಸಲ್ಲಿಸುವ ಅವಧಿ ವಿಸ್ತರಣೆ

ಬೆಂಗಳೂರು, ನ.15: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಕಲ್ಯಾಣ ಕಾರ್ಯಕ್ರಮಗಳಡಿ ವಿವಿಧ ಯೋಜನೆಗಳಿಗೆ ಆನ್ ಲೈನ್ ಮುಖಾಂತರ ಅರ್ಜಿಗಳನ್ನು ಸಲ್ಲಿಸುವ ಅವಧಿಯನ್ನು ಡಿ.12ರವರೆಗೆ ವಿಸ್ತರಿಸಲಾ ಗಿದೆ. ಕಲ್ಯಾಣ ಕಾರ್ಯಕ್ರಮಗಳಿಗೆ ಆನ್ ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಲು ನ.15 ಕೊನೆ ದಿನಾಂಕವಾಗಿ ನಿಗದಿಪಡಿಸಲಾಗಿತು.

ಬೆಂಗಳೂರು, ಬುಧವಾರ, ನವೆಂಬರ್ 16, 2022

ಅಂಧರಿಗೆ ಸಾರ್ಟ್ ಸ್ಪಿಕ್, ಅಂಧ ವಿದ್ಯಾರ್ಥಿಗಳಿಗೆ ಎಜುಕೇಷನಲ್ ಲ್ಯಾಪ್ಟಾಪ್ ಹಾಗೂ ಹಿರಿಯ ನಾಗರಿಕರಿಗೆ

ಕರ್ನಾಟಕ ರಾಜ್ಯಪಾಲರ ಪರವಾಗಿ ಲೋಕೋಪಯೋಗಿ, ಇಲಾಖೆಯಲ್ಲಿ ನೋಂದಾಯಿ

ಅರ್ಹ ಗುತ್ತಿಗೆದಾರರಿಂದ ಈ ಕೆಳಗಿನ ಕಾಮಗಾರಿಗಳಿಗಾಗಿ ಇ-ಮ್ರೋಕ್ ಸ್ಟ್ರಾಂಡರ್

ಡಾಕ್ಕುಮೆಂಚ್ ಮುಖಾಂತರ ಟೆಂಡರನ್ನು ದ್ವಿ ಅಕೋಟೆ ಪದ್ದತಿಯಲ್ಲಿ ಈ ಕೆಳಕಾಣಿಸಿದಂತೆ ಇ– ಪ್ರೋಕ್ ನಲ್ಲಿ ಅಹ್ವಾನಿಸಲಾಗಿದೆ. ಅರ್ಹ ಗುತ್ತಿಗೆದಾರರು ಇ–ಆಡಳಿತ ಕೇಂದ್ರ ಅಥವಾ

ವೆಬ್ಸ್ಟ್ www.eproc.karnataka.gov.in ನಲ್ಲಿ ಪ್ರಕಟಿಸಿದಂತೆ ದಿನಾಂಕ ಹಾಗೂ

ಇನ್ಸುಳಿದ ವಿವರಗಳನ್ನು ಖಚಿತಪಡಿಸಿಕೊಂಡು ಟೆಂಡರಿಗಾಗಿ ಭಾಗವಹಿಸಬಹುದು. ಹೆಚ್ಚಿನ

(1) ಟೆಂಡರ್ ಮಾಹಿತಿ ವಿಚಾರಣೆಗೆ ಕೊನೆಯ **ದಿನಾಂಕ: 21.11.2022 (16.00 ಗಂಟೆಗೆ**)

(2) ಟೆಂಡರ್ ಸ್ವೀಕರಿಸಲು ಕೊನೆಯ ದಿನಾಂಕ: 22.11.2022 (16.00 ಗಂಟೆವರೆಗೆ)

(3) ಶಾಂತ್ರಿಕ ಬಿಡ್ ತೆರೆಯುವ ದಿನಾಂಕ: 23.11.2022 (16.30 ಗಂಟೆವರೆಗೆ) (4) ಆರ್ಥಿಕ

ಕರ್ನಾಟಕ ಇನ್ಟಟ್ಟೂಟ್ ಆಫ್ ಎಂಡೊಕ್ರೈನಾಲಜಿ & ರೀಸರ್ಚ್, ಬೆಂಗಳೂರು. (🕸)

(ಕರ್ನಾಟಕ ಸರ್ಕಾರದ ನೋಂದಾಯಿತ ಸ್ವಾಯತ್ತ ಸಂಸ್ಥೆ)

ಹಳೇ ಮದ್ರಾಸ್ ರಸ್ತೆ, ಇಂದಿರಾನಗರ, ಬೆಂಗಳೂರು - 560 038. ದೂರವಾಣಿ: +91-80-25283013, 24492900

ವೆಬ್ ಸೈಟ್:www.kierbengaluru.karnataka.gov.in

ಟೆಂಡರ್ ಪ್ರಕಟಣೆ

ಕೆಐಇಆರ್ ಸಂಸ್ಥೆಯಲ್ಲಿ ಕಸ್ಪಮೈಸ್ ಮಾಡಿದ ಪಾದರಕ್ಷೆ ತಯಾರಿಕಾ ಘಟಕದ ಜೊತೆಗೆ ಆರ್ಥೊಸಿಸ್ ಮತ್ತು ಪ್ರೊಸೈಸಿಸ್ ಸೇವಾ ಘಟಕವನ್ನು ಪ್ರಾರಂಭಿಸಲು ಅರ್ಹ

ಟೆಂಡರ್ದಾರರಿಂದ ದ್ವಿಲಕೋಟೆ ಪದ್ರತಿಯಲ್ಲಿ ಸರ್ಕಾರದ ಇ-ಪ್ರೊಕ್ಕೂರ್ಮೆಂಟ್

ಇ.ಎಂ.ಡಿ. ಮತ್ತು ಸೆಕ್ಕುರಿಟಿ ಡೆಪಾಸಿಟ್: ಟೆಂಡರ್ ದಸ್ತಾವೇಜಿನಲ್ಲಿ ನಮೂದಿಸಿರುವಂತೆ

ಟೆಂಡರ್ ದಸ್ತಾವೇಜುಗಳನ್ನು https://eproc.karnataka.gov.in ಇಂದ

ಡೌನ್ಲೋಡ್ ಮಾಡಿಕೊಳ್ಳಲು ಪ್ರಾರಂಭಿಸಬಹುದಾದ ದಿನಾಂಕ: 15.11.2022.

ಟೆಂಡರ್ ಗಳನ್ನು ಸಲ್ಲಿಸಲು ಕೊನೆಯ ದಿನಾಂಕ : 28.11.2022 ರಂದು ಮಧ್ಯಾಹ್ನ 04.00

ಗಂಟೆಯವರೆಗೆ. ತಾಂತ್ರಿಕ ಬಿಡ್ ಅನ್ನು ತೆರೆಯುವ ದಿನಾಂಕ: 30.11.2022 ರಂದು

ಟೆಂಡರ್ಗೆ ಸಂಬಂಧಿಸಿದ ಹೆಚ್ಚಿನ ವಿವರಗಳಿಗೆ ಬೆಳಗ್ಗೆ 10.00 ಗಂಟೆಯಿಂದ ಸಂಜೆ

04.00 ಗಂಟೆಯವರೆಗೆ ಸಂಸ್ಥೆಯ ಕಛೇರಿಯನ್ನು ಸಂಪರ್ಕಿಸಬಹುದಾಗಿರುತ್ತದೆ. ಟೆಂಡರ್ ಅನ್ನು ಯಾವುದೇ ಕಾರಣಗಳನ್ನು ನೀಡದೆ ಅಂಗೀಕರಿಸುವ, ತಿರಸ್ಕರಿಸುವ

ಅಥವಾ ರದ್ದುಪಡಿಸುವ ಅಧಿಕಾರವನ್ನು ಟೆಂಡರ್ ಅಂಗೀಕರಿಸುವ ಪ್ರಾಧಿಕಾರವು

ಕಾವೇರಿ ನೀರಾವರಿ ನಿಗಮ ನಿಯಮಿತ

(ಕರ್ನಾಟಕ ಸರ್ಕಾರದ ಉದ್ಯಮ)

ಕಾರ್ಯಪಾಲಕ ಇಂಜಿನಿಯರ್ರವರ ಕಚೇರಿ, ಕಾನೀನಿನಿ.,

ಹೇಮಾವತಿ ಅಣೆಕಟ್ಟು ವಿಭಾಗ, ಗೊರೂರು, ಹಾಸನ ಜಿಲ್ಲೆ

ಅಲ್ಪಾವದಿ ಟೆಂಡರ್ ಪ್ರಕಟಣೆ ಸಂಖ್ಯೆ: 20/2022–<u>23,</u>

Date:05.11.2022

ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕ ಆದ್ಕಾದೇಶ 1999-

2000ರ ಪ್ರಕಾರ ಆಕ್ಟ್ 2000ರ ನಿಯಮದಂತೆ ಸ್ವಾಂಡರ್ಡ್ ಟೆಂಡರ್

ಡಾಕ್ಯೂಮೆಂಟ್ ಕೆ.ಡಬ್ಲ್ಲೂ–4ರ ನಿಯಮದನ್ವಯ ಎಗ್ನಿಕ್ಯುಟಿವ್ ಇಂಜಿನಿಯರ್

ರವರ ಕಚೇರಿ, ಕಾವೇರಿ ನೀರಾವರಿ ನಿಗಮ(ನಿ) ಹೇಮಾವತಿ ಅಣೆಕಟ್ಟು ವಿಭಾಗ,

ಗೊರೂರು ರವರು ವ್ಯವಸ್ಥಾಪಕ ನಿರ್ದೇಶಕರು, ಕಾವೇರಿ ನೀರಾವರಿ ನಿಗಮ (ನಿ.,) ಬೆಂಗಳೂರು ರವರ ಪರವಾಗಿ PWD Class-III and above of

any State/Central Government/Public Sector organization

ನಲ್ಲಿ ನೋಂದಾಯಿತರಾದ ಗುತ್ತಿಗೆದಾರರಿಂದ ದ್ವಿಲಕೋಟೆ ಪದ್ಧತಿಯಲ್ಲಿ 2

ಕಾಮಗಾರಿಗಳಿಗೆ ಟೆಂಡರ್ ಕರೆಯಲಾಗಿದೆ. ಗರಿಷ್ಠ ಟೆಂಡರ್ ಮೊತ್ತ ರೂ.169.07

ಲಕ್ಷ ಹಾಗೂ ಕನಿಷ್ಠ ಟೆಂಡರ್ ಮೊತ್ತ ರೂ.169.05 ಲಕ್ಷ. EMD ಮತ್ತು

ಟೆಂಡರ್ ಪ್ರೊಸೆಸ್ಸಿಂಗ್ ಫೀ ಇ-ಪ್ರೊಕ್ಕೂರ್ಮೆಂಟ್ ನಿಯಮಾನುಸಾರ, ಟೆಂಡರ್

ಡಾಕ್ಯುಮೆಂಟ್ಗಳನ್ನು ವೆಬ್ ಸೈಟ್ https://eproc.karnataka.gov.in

ಮೂಲಕ ದಿನಾಂಕ: 16.11.2022 ರಿಂದ 23.11.2022 ರ ವರೆಗೆ ಪಡೆಯಬಹುದು

(Down load), ತಾಂತ್ರಿಕ ಬಿಡ್ ತೆರೆಯುವ ದಿನಾಂಕ 24.11.2022 ರ

ಸಂಜೆ 5.00 ಗಂಟೆಯ ನಂತರ. ಮೇಲಿನ ವಿವರಗಳು ಭವಿಷ್ಯದಲ್ಲಿ

ಸಂದರ್ಭೋಚಿತವಾಗಿ ಬದಲಾವಣೆಗೆ ಒಳಪಟ್ಟಿರುತ್ತದೆ. ಹೆಚ್ಚಿನ ವಿವರ ಹಾಗೂ

ನಿಬಂಧನೆಗಳಿಗೆ https://eproc.karnataka.gov.in ಅಂತರ್ಜಾಲ

ತಾಣದಲ್ಲಿ (ಇಲಾಖೆ) ಅಥವಾ ಹೇಮಾವತಿ ಅಣೆಕಟ್ಟು ವಿಭಾಗ, ಗೊರೂರು

ಕಚೇರಿಯಲ್ಲಿ ಕೆಲಸದ ವೇಳೆಯಲ್ಲಿ (ರಜಾದಿನ ಹೊರತುಪಡಿಸಿ) ಪಡೆಯಬಹುದು.

ಸಹಿ/- ಕಾರ್ಯಪಾಲಕ ಇಂಜಿನಿಯರ್, ಹೇಮಾವತಿ ಅಣೆಕಟ್ಟು ವಿಭಾಗ,

ಕಾನೀನಿನಿ, ಗೊರೂರು

ವಾಸಾಸಂಇ/ಹಿಸನಿ/ಹಾಸನ/ಎಂಸಿಎ/722/2022-23

ಇ–ಲ್ಯಾಂಡ್ ಅಪರಲ್ ಅಮಿಚಡ್

ಸಹಿ/- ಕಾರ್ಯನಿರ್ವಾಹಕ ಇಂಜಿನೀಯರ್

ಹಾಗೂ ರಾಜ್ಯ ಹೆದ್ದಾರಿ ಪ್ರಾಧಿಕಾರಿ ಅಧಿಕಾರಿ ಲೋಕೋಪಯೋಗಿ ಇಲಾಖೆ ವಿಭಾಗ, ಶಿರಸಿ

ಆಡಳಿತಾಧಿಕಾರಿಗಳು, ಕೆಐಇಆರ್, ಬೆಂಗಳೂರು

ವಿವರೆಗಳಿಗೆ ಈ ಕಚೇರಿಯಿಂದ ಕಚೇರಿ ವೇಳೆಯಲ್ಲಿ ಮಾಹಿತಿ ಪಡೆಯಬಹುದು.

ಬಿಡ್ ತೆರೆಯುವ ದಿನಾಂಕ: 25 11 2022 (16 00 ಗಂಟೆಪರೆಗೆ)

ಸಂಖ್ಯೆ:ಕೆಐಇಆರ್:ಟಿಎಸ್:02-ಕಾಲ್-3:2022-23

ಪೋರ್ಟಲ್ ಮೂಲಕ ಟೆಂಡರ್ಗಳನ್ನು ಆಹ್ವಾನಿಸಿರುತ್ತದೆ.

DIPR/ADK/MCA/609/22-23 dt.14.11.2022

ಬೆಳಗ್ಗೆ 11.00 ಗಂಟೆಗೆ.

ಹೊಂದಿರುತ್ತದೆ.

ವಾಸಾಸಂಇ/ವಾಪ/ಜಿಎ/3086/2022-23

ಮಡಚುಬಹುದಾದ ವೀಲ್ ಚೇರ್ಗೆ ಅರ್ಹರು ಅರ್ಜಿಯನು ಸಲ್ಲಿಸಬಹುದಾಗಿದೆ. ಹಾಗೆಯೇ ಬೆಂಗಳೂರು ಅಮತೋತವ ಮನೆ' ಯೋಜನೆಯಡಿ ಮನೆ ಖರೀದಿಸಲು ಡಿ.31ರೊಳಗೆ ಅರ್ಜಿ ಸಲ್ಲಿಸಬಹುದಾಗಿದೆ. ಆಸ್ತಕರು ಪಾಲಿಕೆಯ ವೆಬ್ ಜಾಲತಾಣವಾದ https://welfare.bbmpgov.in/ ಮುಖಾಂತರ ಉಚಿತವಾಗಿ ಅರ್ಜಿಗಳನ್ನು ಸಲ್ಲಿಸಬಹುದಾಗಿ ರುತ್ತದೆ ಅಥವಾ ಬೆಂಗಳೂರು ಒನ್ ಕೇಂದ್ರದಲ್ಲಿ 30 ರೂ. ಶುಲ್ಲವನ್ನು ಪಾವತಿಸಿ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶವನ್ನು ಕಲ್ಪಿಸಲಾಗಿದೆ ಎಂದು ಬಿಬಿಎಂಪಿ ತಿಳಿಸಿದೆ.

# ನಾಳೆ ಭುವನೇಶ್ವರಿಯ ಪುತ್ಥಳಿ ಅನಾವರಣ

ಬೆಂಗಳೂರು ನ.15: ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ನ.17ರ ಸಂಜೆ 6:30ಕ್ಕೆ ಪರಿಷತ್ ನ ಆವರಣದಲ್ಲಿ ಭುವನೇಶ್ವರಿಯ ಪುತ್ಥಳಿ ಅನಾವರಣ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.

ಮುಖ್ಯಮಂತ್ರಿ ಬಸವರಾಜ ಬೊಮ್ಕಾಯಿ ಪುತ್ಥಳಿ ಅನಾವರಣಗೊಳಿಸಲಿದ್ದು, ಮೈಸೂರಿನ ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮಿ, ಸರ್ವೋಚ್ಚ ನ್ಯಾಯಾಲಯದ ನಿವೃತ್ತ ನ್ಯಾ. ಶಿವರಾಜ್ ವಿ.ಪಾಟೀಲ್, ಕನ್ನಡಕ್ಕೆ ಮೊದಲ ನಿಘಂಟು ರಚಿಸಿದ ರೆವರೆಂಡ್ ಫರ್ಡಿನ್ಯಾಂಡ್ ಕಿಟ್ಲಲ್ ಅವರ ಮೊಮ್ಮಗಳು ಆಲ್ಡತ್ ಕಿಟ್ಲಲ್, ಕಸಾಪ ಅಧ್ಯಕ್ಷ ಡಾ.ಮಹೇಶ್ ಜೋಶಿ ಉಪಸ್ಥಿತರಿರುವರು. ಕನ್ನಡ ಮತ್ತು ಸಂಸ್ಥತಿ ಸಚಿವ ವಿ.ಸುನೀಲ್ ಕುಮಾರ್, ಕಾರ್ಮಿಕ ಸಚಿವ ಶಿವರಾಂ ಹೆಬ್ಬಾರ್, ಶಾಸಕ ಬಿ.ಝೆಡ್.ಝಮೀರ್ ಅಹ್ಡದ್ ಖಾನ್ ಸೇರಿದಂತೆ ಇನ್ಡಿತರು ಭಾಗವಹಿಸಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.

# ನಾಳೆಯಿಂದ ರಾಷ್ಟ್ರಿಯ ವಿಚಾರ ಸಂಕಿರಣ

ಬೆಂಗಳೂರು, ನ.15: ಅಸೋಸಿಯೇಷನ್ ಆಫ್ ಕನ್ಸ್ ಸಲ್ಲಿಂಗ್ ಸಿವಿಲ್ ಇಂಜನಿಯರ್ಸ್ ವತಿಯಿಂದ ನ.17 ಮತ್ತು 18 ರಂದು ಇಲ್ಲಿನ ನಿಮ್ಹಾನ್ಸ್ ಕನ್ಷೆನ್ಷನ್ ಸೆಂಟರ್ ನಲ್ಲಿ ಸುಸ್ಥಿರ ಅಭಿವೃದ್ಧಿ ಭವಿಷ್ಯ ಕುರಿತು ರಾಷ್ಟೀಯ ವಿಚಾರ ಸಂಕಿರಣ ಮತ್ತು ಪ್ರದರ್ಶನವನ್ನು ಆಯೋಜಿಸಲಾಗಿದೆ.

ಈ ಕಾರ್ಯಕ್ರಮದಲ್ಲಿ ಟ್ರೆಂಡಿಂಗ್ ಸಮಸ್ಥೆಗಳು, ನೈಸರ್ಗಿಕ ಸಂಪನ್ಕೂಲಗಳು, ಕಟ್ಟಡಗಳು, ನಿರ್ಮಾಣ ತಂತ್ರಜ್ಞಾನ ಅಭಿವೃದ್ಧಿ, ಗಾಳಿಯ ಗುಣಮಟ್ಟ, ಹಾಗೂ ವಿವಿಧ ವಿಚಾರಗಳ ಬಗ್ಗೆ ತಜ್ಞರು ಚರ್ಚಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಐಎಎಸ್ ಅಧಿಕಾರಿಗಳಾದ ಡಾ.ಶಾಲಿನಿ ರಜನೀಶ್, ಡಾ.ಸೆಲ್ಲಕುಮಾರ್ ಭಾಗವಹಿಸುವರು ಎಂದು ಪ್ರಕಟನೆ ತಿಳಿಸಿದೆ.

#### ಕರ್ನಾಟಕ ಸರ್ಕಾರ REGD No D | 33004/99 ಕಾರ್ಯನಿರ್ವಾಹಕ ಇಂಜಿನೀಯರರು, ಲೋಕೋಪಯೋಗಿ ಇಲಾಖೆ, ಶಿರಸಿ ವಿಭಾಗ, ಶಿರಸಿ भारत 🖺 राजपश्र ಕಸಂ: ಟೆಂಡರ್ ಅಧಿಸೂಚನೆ/ರಾಹೆನಿ/ಅಧಿಸೂಚನೆ: 2022-23/3018 ದಿನಾಂಕ: 08.11.2022 ಇ–ಟೆಂಡರ್ ಅಧಿಸೂಚನೆ IFT-KW-3 The Gazette of India ಇ-ಪ್ರೋಕ್ಕೂರ್'ಮೆಂಟ್ ಟೆಂಡರ್ ಪ್ರಕಟಣೆ (ಸ್ಟ್ಯಾಂಡರ್ಡ್ ಡಾಕ್ಕುಮೆಂಟ್ ದ್ವಿ ಲಕೋಟೆ ಪದ್ಧತಿಯಲ್ಲಿ)(ಅಲ್ಪಾವಧಿ

सी.जी.-डी.एल.-अ.-27102022-239870 असाधारण EXTRAORDINARY भाग ॥-खण्ड ३–उप–खण्ड (ii) PART II—Section 3—Sub-section (ii) प्राधिकार से प्रकाशित PUBLISHED BY AUTHORITY

नई दिल्ली, बृहस्पतिवार, अक्तूम्बर 20, 2020/आश्विन 28, 1944 No. 4757] NEW DELHI, THURSDAY, OCTOBER 20, 2020/ASVINA 28, 1944

> ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯ ಅಧಿಸೂಚನೆ

ನವದೆಹಲಿ, 20 ನೇ ಅಕ್ಟೋಬರ್ 2022

ಎಸ್.ಓ. ಸಂಖ್ಯೆ 4969(ಇ)–ಕೇಂದ್ರ ಸರ್ಕಾರಕ್ಕೆ ಇದೀಗ ಸಾರ್ವಾಜನಿಕ ಉದ್ದೇಶಕ್ಕಾಗಿ ಇದರೊಂದಿಗೆ ಲಗತ್ತಿಸಿರುವ ಅಧಿಸೂಚನೆಯಂತೆ ಜಮೀನುಗಳನ್ನು ಕರ್ನಾಟಕ ರಾಜ್ಯದಲ್ಲಿರುವ ತಮಕೂರು ಜಿಲ್ಲೆಯಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ ನಂ 206 ರಲ್ಲಿ (ತುಮಕೂರಿನಿಂದ ಶಿವಮೊಗ್ಗ ಸೆಕ್ಷನ್) ರಸ್ತೆಯನ್ನು ಕಿ.ಮೀ. 45.500 ರಿಂದ ಕಿ.ಮೀ. 92.000 ರವರೆಗೆ ರಸ್ತೆ ನಿರ್ಮಾಣ (ಅಗಲಗೊಳಿಸುವುದು/2 ಲೇನ್/ 4 ಲೇನ್) ಸಂರಕ್ಷಣೆ ಕಾರ್ಯನಿರ್ವಹಣೆ, ಕಾರ್ಯಕ್ರಿಯೆ ಮಾಡುವ ಸಲುವಾಗಿ ಜಮೀನುಗಳನ್ನು ಭೂಸ್ವಾಧೀನಪಡಿಸಿಕೊಳ್ಳಲು ಅವಶ್ಯಕವಾಗಿರುತ್ತದೆ. ಆದ ಕಾರಣ ಕೇಂದ್ರ ಸರ್ಕಾರವು ರಾಷ್ಟ್ರೀಯ ಹೆದ್ದಾರಿ ಕಾಯ್ದೆ 1956 (1956ರ 48)ರ ಪ್ರಕಾರ ನಿಯಮ 3(ಎ) ಉಪನಿಯಮ (I) ರಲ್ಲಿ ದತ್ತವಾಗಿರುವ ಅಧಿಕಾರವನ್ನು ಚಲಾಯಿಸಿ, ಈ ಕೆಳಗಿನ ಷೆಡ್ಯೂಲ್ನಲ್ಲಿ ವಿವರಿಸಿರುವ ಜಮೀನುಗಳನ್ನು ಭೂಸ್ವಾಧೀನಪಡಿಸಿಕೊಳ್ಳಲು ಈ ಮೂಲಕ ಸೂಚನೆ ನೀಡಿದೆ.

ಸದರಿ ಜಮೀನುಗಳ ಬಗ್ಗೆ ಭೂಮಾಲೀಕರ ಅಥವಾ ಯಾವುದೇ ಆಸಕ್ಕಿ/ ಹಿತಾಸಕ್ತವುಳ್ಳವರು ಹಾಗೂ ಸಾರ್ವಜನಿಕ ಅವಗಾಹನೆಗಾಗಿ ಈ ಪ್ರಕಟಣೆ ಪ್ರಕಟಿಸಿದ ದಿನಾಂಕದಿಂದ 21 ದಿನದೊಳಗೆ ಸೆಕ್ಷನ್ 3(ಸಿ) (1) ರಂತೆ ತಮ್ಮಗಳ ಆಕ್ಷೇಪಣೆಗಳನ್ನು ತಾವಾಗಲಿ ತಮ್ಮ ವಕೀಲರುಗಳ ಮುಖಾಂತರ ಸಲ್ಲಿಸಬುಹುದಾಗಿದೆ.

ಅಂತಹ ಆಷೇಪಣೆಗಳನ್ನು ವಿಶೇಷ ಭೂಸ್ವಾಧೀನಾಧಿಕಾರಿಗಳು ಮತ್ತು ಸಕ್ಷಮ ಪ್ರಾಧಿಕಾರ, ರಾಷ್ಟ್ರೀಯ ಹೆದ್ದಾರಿ-206 ಬೆಟ್ರಶ್ಟ್ ಕಾಂಪ್ಲೆಕ್, ಅಮೇಜಾನ್ ಆಫೀಸ್ ಮೇಲೆ, 5ನೇ ಕ್ರೌಸ್, 60ಅಡಿ ರಸ್ತೆ, ಸಪ್ಗಗಿರಿ ಬಡಾವಣೆ ತುಮಕೂರು-572102 ಕರ್ನಾಟಕ ರವರಿಗೆ ಲಿಖಿತ ಮೂಲಕ ಸಕಾರಣಗಳೊಂದಿಗೆ ಸಲ್ಲಿಸತಕ್ತದ್ದು. ಸಲ್ಲಿಸಿರುವ ಆಕ್ಷೇಪಣೆಗಳ ಬಗ್ಗೆ ದಿನಾಂಕ: 07-12-2022 ಬೆಳ್ಳಗೆ: 11:30 ಕ ಮೇಲ್ರಂಡ ಕಚೇರಿಯಲ್ಲಿ ವಿಚಾರಣೆ ನಡೆಸಿ ಈ ಬಗ್ಗೆ ಇತರೆ ಅಂಶಗಳನ್ನು ಪರಿಗಣಿಸಿ ಆಕ್ಷೇಪಣೆಗಳನ್ನು ಮರಸ್ಕರಿಸಬಹುದು/ ತಿರಸ್ಕರಿಸಬಹುದು.

ರಾಷ್ಟ್ರೀಯ ಹೆದ್ದಾರಿ ಕಾಯ್ದೆ 1956 (1956 ರ 48) ರ ಸೆಕ್ಷನ್ (3) (ಸಿ) ರಂತೆ ಸಕ್ಷಮ ಪ್ರಾಧಿಕಾರಿಗಳು ಮಾಡಿದ ಆದೇಶವು ಅಂತಿಮವಾಗಿರುತ್ತದೆ.

ಈ ಅಧಿಸೂಚನೆಯಲ್ಲಿ ಸೂಚಿಸಿರುವ ಜಮೀನುಗಳ ನಕಾಶೆಗಳನ್ನು ಈ ಮೇಲೆ ತಿಳಿಸಿದ ಕಛೇರಿಯಲ್ಲಿ ಪರಿಶೀಲನೆಗೆ ಇಡಲಾಗಿದೆ.

ವಿಶೇಷ ಸೂಚನೆ: ಈ ಕೆಳಕಂಡ ಶೆಡ್ಕೂಲ್ ಸ್ವತ್ತುಗಳನ್ನು ಯಾವುದೇ ಕ್ರಯ-ವಿಕ್ರಯ, ಭೋಗ್ಯ ಇತರೆ ದಾಸ್ತಾವೇಜುಗಳನ್ನು ಮಾಡುವಂತಿಲ್ಲ ಹಾಗೂ ಯಾವುದೇ ಅಭಿವೃದ್ಧಿ ಕಾರ್ಯ ಕೈಗೊಳ್ಳಬಾರದೆಂದು ಈ ಮೂಲಕ ಸೂಚಿಸಿದೆ.

> ಸಹಿ/-ನಟರಾಜ. ಜಿ.ಆರ್., ಕೆ.ಎ.ಎಸ್

ವಿಶೇಷ ಭೂಸ್ವಾಧೀನಾಧಿಕಾರಿ ಹಾಗೂ ಸಕ್ಷಮ ಪ್ರಾಧಿಕಾರ ತುಮಕೂರು-ಶಿವಮೊಗ್ಗ ಯೋಜನೆ, ರಾಷ್ಟ್ರೀಯ ಹೆದ್ದಾರಿ-206, ಶುಮಕೂರು, ಅಮೇಜಾನ್ ಆಫೀಸ್ ಮೇಲೆ, 5ನೇ ಕಾಸ್.

> 60 ಅಡಿ ರಸ್ತೆ, ಸಪ್ಗಗಿರಿ. ಅನುಸೂಚಿ

ರಾಷ್ಟ್ರೀಯ ಹೆದ್ದಾರಿ 206 ಕಿ.ಮೀ 45+500 ರಿಂದ 92+000 (ತುಮಕೂರು -ಶಿವಮೊಗ್ಗ ವಿಭಾಗ) ರರೆಗೆ ಅವಶ್ಯಕವಾಗಿರುವ ಕಟ್ಟಡಗಳ ಸಹಿತ ಅಥವಾ ಕಟ್ಟಡಗಳ . ರಹಿತ ಭೂಸ್ತಾಧೀನಗೊಳ್ಳಲಿರುವ ಜಮೀನುಗಳ ಸಂಕ್ಷಿಪ್ತ ವಿವರ.

ರಾಜ	ರಾಜ್ಯ: ಕರ್ನಾಟಕ ಜಿಲ್ಲೆ: ತುಮಕೂರು					
ಕ್ರ. ಸಂ.	ಸರ್ವೆ/ ಪ್ಲಾಟ್ ಸಂಖ್ಯೆ	ಜಮೀನಿನ ತರಹೆ	ಜಮೀನಿನ ಸ್ವರೂಪ	ವಿಸ್ತೀರ್ಣ (ಸ್ಥಳೀಯ ಯೂನಿಟ್ ಗಳಲ್ಲಿ)	ವಿಸ್ತೀರ್ಣ (ಹೆಕ್ಟೆರ್ಗಳಲ್ಲಿ)	
ತಾಲ		ಮ ಮ			ಗ್ರಾಮ: ಬಿಳಿಗೆರೆ	
1	179/1	ಖಾಸಗಿ	ಖುಷ್ಕಿ	0.0202000 (ಹೆಕ್ಟೇರ್)	0.0202000	
2	179/10	ಖಾಸಗಿ	ಖುಷ್ಕಿ	0.0051000 (ಹೆಕ್ಟೇರ್)	0.0051000	
3	179/11	ಖಾಸಗಿ	ಖುಷ್ಕಿ	0.0101000 (ಹೆಕ್ಟೇರ್)	0.0101000	
4	179/7	ಖಾಸಗಿ	ಖುಷ್ಠಿ	0.0051000 (ಹೆಕ್ಟೇರ್)	0.0051000	
5	179/8	ಖಾಸಗಿ	ಖುಷ್ಠಿ	0.0051000 (ಹೆಕ್ಟೇರ್)	0.0051000	
6	179/9	ಖಾಸಗಿ	ಖುಷ್ಠಿ	0.0051000 (ಹೆಕ್ಟೇರ್)	0.0051000	
7	213/2@2	ಖಾಸಗಿ	ಖುಷ್ಠಿ	0.0025000 (ಹೆಕ್ಟೇರ್)	0.0025000	
8	213/2ಎ3	ಖಾಸಗಿ	ಖುಷ್ಕಿ	0.0025000 (ಹೆಕ್ಟೇರ್)	0.0025000	
9	213/2ಬಿ	ಖಾಸಗಿ	ಎನ್ಎಕೆ	0.0073000 (ಹೆಕ್ಟೇರ್)	0.0073000	
10	213/2%	ಖಾಸಗಿ	ಖುಷ್ಠಿ	0.0051000 (ಹೆಕ್ಟೇರ್)	0.0051000	
11	214/3ඪ	ಖಾಸಗಿ	ಎನ್ಎಕೆ	0.0101000 (ಹೆಕ್ಟೇರ್)	0.0101000	
12	214/3%	ಖಾಸಗಿ	ಖುಷ್ಕಿ	0.0153000 (ಹೆಕ್ಟೇರ್)	0.0153000	
13	224/1	ಖಾಸಗಿ	ತರಿ	0.0101000 (ಹೆಕ್ಟೇರ್)	0.0101000	
14	224/4	ಖಾಸಗಿ	ತರಿ	0.0101000 (ಹೆಕ್ಟೇರ್)	0.0101000	
15	226/1	ಖಾಸಗಿ	ಖುಷ್ಠಿ	0.0309000 (ಹೆಕ್ಟೇರ್)	0.0309000	
16	227/10	ಖಾಸಗಿ	ತರಿ	0.0101000 (ಹೆಕ್ಟೇರ್)	0.0101000	
17	227/2ಎ2	ಖಾಸಗಿ	ತರಿ	0.0101000 (ಹೆಕ್ಟೇರ್)	0.0101000	
18	227/224	ಖಾಸಗಿ	ತರಿ	0.0071000 (ಹೆಕ್ಟೇರ್)	0.0071000	
19	227/6	ಖಾಸಗಿ	ಎನ್ಎಕೆ	0.0303000 (ಹೆಕ್ಟೇರ್)	0.0303000	
			ಗ್ರಾಮ: ಬೊಕ	<b>್ಟ್ರೇನಹ</b> ಳ್ಳಿ		
1	43/1బి1	ಖಾಸಗಿ	ಖುಷ್ಠಿ	0.0910000 (ಪೆಕ್ಟೇರ್)	0.0910000	
2	43/1%1	ಖಾಸಗಿ	ಖುಷ್ಕ	0.0410000 (ಹೆಕ್ಟೇರ್)	0.0410000	
3	43/3	ಖಾಸಗಿ	ತರಿ	0.0961000 (ಹೆಕ್ಟೇರ್)	0.0961000	
			ಗ್ರಾಮ: ಚೌ	(4)		
1	161	ಖಾಸಗಿ	ತರಿ	0.0608000 (ಹೆಕ್ಟೇರ್)	0.0608000	
			ಗ್ರಾಮ: ಹಳ			
1	14/2	ಖಾಸಗಿ	ಖುಷ್ಠಿ	0.0202000 (ಹೆಕ್ಟೇರ್)	0.0202000	
			ಗ್ರಾಮ: ಹುಚ್ಚ	*		
1	4	ಖಾಸಗಿ	ಖುಷ್ಕಿ	0.0506000 (ಹೆಕ್ಟೇರ್)	0.0506000	
		(ಸರ್ಕಾರ)				
2	5/1	ಖಾಸಗಿ	ಖುಷ್ಕಿ	0.0780000 (ಹೆಕ್ಟೇರ್)	0.0780000	
			ಗ್ರಾಮ: ಈಃ	· ·		
1	83/1	ಖಾಸಗಿ	ಖುಷ್ಠಿ	0.0202000 (ಹೆಕ್ಟೇರ್)	0.0202000	
			ಗ್ರಾಮ: ಮ	ಾದಿಹಳ್ಳಿ		
1	211/1	ಖಾಸಗಿ	ಖುಷ್ಕಿ	0.0101000 (ಹೆಕ್ಟೇರ್)	0.0101000	
2	326/2	ಖಾಸಗಿ	ಖುಷ್ಕ	0.0101000 (ಹೆಕ್ಟೇರ್)	0.0101000	
3	326/5	ಖಾಸಗಿ	ಖುಷ್ಕಿ	0.0101000 (ಹೆಕ್ಟೇರ್)		
4	326/6	ಖಾಸಗಿ	ಖುಷ್ಠಿ	0.0101000 (ಹೆಕ್ಟೇರ್)	0.0101000	
			ಗ್ರಾಮ: ರಜತ			
1	98/3	ಖಾಸಗಿ	ಖುಷ್ಕಿ	0.0360000 (ಹೆಕ್ಟೇರ್)	0.0360000	
	14040	A= -10	ಗ್ರಾಮ: ರಾವ	₩ Ψ	0.0101000	
1	143/3	ಖಾಸಗಿ	ಖುಷ್ಠಿ	0.0101000 (ಹೆಕ್ಟೇರ್)	0.0101000	
		وم	ಮ: ತಿಪಟೂರು	(ಗ್ರಾಮೀಣ)		

0.0050000 (ಹೆಕ್ಟೇರ್)

3a-Corrigendum/PIU-Shivanoga/NH-206/3A]

[F. No. NHAI4lane TMK-SMG/LA/Karnataka/Notif./

0.0050000

RAJESH GUPTA, Director

141/122

ಜಯೆಹೊ ಸಾಂಗ್

DIN: 07830731

ವ್ಯವಸ್ಥಾಪಕ ನಿರ್ದೇಶಕರು

# GB

# ಜಿಜಿ ಗೋಬಲ್ ಅಮಿಚೆಡ್

CIN: L17120MH1984PLC033553

10ನೇ ಮಹಡಿ, ದೇವ್ ಪ್ಲಾಜಾ, ಎಸ್.ವಿ ರಸ್ತೆಯಲ್ಲರುವ ಅಂಧೇರಿ ಫೈರ್ ಸ್ಟೆಷನ್ ಮುಂಭಾಗ, ಅಂಧೇರಿ Mumbai - 400 058.| Tel: 022-4353 9191, Email ID: <u>cs@gbglobal.in,</u> Website: <u>www.gbglobal.in</u>

	ಸಪ್ಟೆಂಬರ್ 30, 2022 ರ ಅರ್ಥ ವಾರ್ಷಿಕ ಮತ್ತು ತ್ರೈಮ್ಗಾಸಿಕದ ಸ್ವತಂತ್ರ ಅನ್ ಆಡಿಚ್ ಮಾಡಲಾದ									
	<b>ಹ</b> ಣ	ಕಾಸು ಫಅ	<u>ತಾಂಶಗಳ</u>	ಸಾರಾಂಶ	(Rs.	In Lakhs except e	arning per share)			
		<b>ਲੂਤ</b> ੦ <b>ਤੁ</b>								
ಕ್ರ ಸಂ	ವಿವರಗಳು	ತ್ರೈಮಾಸಿಕ ಅಂತ್ಯಕ್ತೆ			ಅರ್ಧ ವಾಫಿ	ವರ್ಷಾಂತ್ಯಕ್ತೆ				
2.0		30. <b>0</b> 9.2 <b>0</b> 22 (ಅನ್ ಅಡಿಟೆಡ್)	30.06.2022 (ಅನ್ ಅಡಿಟೆಡ್)	30.09.2021 (ಅನ್ ಅಡಿಟೆಡ್)	30.09.2022 (ಅನ್ ಅಡಿಟೆಡ್)	30.09.2021 (ಅನ್ ಅಡಿಟೆಡ್)	31.03.2022 (හයිස්පේ)			
1	ಕಾರ್ಯನಿರ್ವಹಣೆಗಳಿಂದ ಆದಾಯ	3,025.75	4,421.00	466.73	7,446.75	1,549.07	9,732.43			
2	ಅವಧಿಗೆ ನಿವ್ವಳ ಲಾಭ /(ನಷ್ಟ) (ತೆರಿಗೆ, ಅಸಾಧಾರಣ									
Ш	ಮತ್ತು/ ಅಥವಾ ವಿಶೇಷ ಐಟಂಗಳ ಮುಂಚಿತವಾಗಿ)	(863.21)	129.94	(1,908.78)	(733.27)	(4,271.32)	(5,214.30)			
3	ತೆರಿಗೆ ಮೊದಲಿನ ಅವಧಿಗೆ ನಿವ್ವಳ ಲಾಭ /(ನಷ್ಟ)									
Ш	(ಅಸಾಧಾರಣ ಮತ್ತು/ ಅಥವಾ ವಿಶೇಷ ಐಟಂಗಳ ಬಳಿಕ)	(863.21)	129.94	(1,908.32)	(733.27)	111,303.83	110,356.93			
4	ತೆರಿಗೆ ನಂತರದ ಅವಧಿಗೆ ನಿವ್ವಳ ಲಾಭ /(ನಷ್ಟ)									
	(ಅಸಾಧಾರಣ ಮತ್ತು/ ಅಥವಾ ವಿಶೇಷ ಐಟಂಗಳ ಬಳಿಕ)	(681.23)	(13.65)	(1,050.57)	(694.88)	112,164.86	111,076.15			
5	ಅವಧಿಯ ಒಟ್ಟು ಸಮಗ್ರ ಆದಾಯ (ತೆರಿಗೆ ನಂತರದ)									
Ш	ಅವಧಿಯ ಲಾಭ/ ನಷ್ಟ ಮತ್ತು ತೆರಿಗೆಯ ನಂತರ ಇತರ									
	ಸಮಗ್ರ ಆದಾಯವನ್ನು ಒಳಗೊಂಡಿರುತ್ತದೆ)	(617.08)	(77.80)	(1,050.57)	(694.87)	112,164.85	110,819.56			
6	ಈಕ್ಷಿಟಿ ಶೇರು ಬಂಡವಾಳ	5,003.31	5,003.31	5,003.31		5,003.31	5,003.31			
7	ರಿಸರ್ವ್ (ರಿವ್ಯಾಲುವೇಶನ್ ರಿಸರ್ವ್ ಹೊರತುಪಡಿಸಿ)	1,282.09	1,838,16	2,217,23	1,282.09	3.078.25	1.854.95			
8	ಶೇರೊಂದಕ್ಕೆ ಗಳಿಕೆ (ತಲಾ 10 ರೂ.) (ಮುಂದುವರಿದ		,	,	,	,	,			
	ಮತ್ತು ಸ್ಥಗಿತೆಗೊಂಡ ಕಾರ್ಯಾಚರಣೆಗಳಿಗಾಗಿ)									
	ತಲಾ ರೊ. 10ರಂತೆ ಅಸಾಧಾರಣ ಐಟಂಗಳ ಮೊದಲು	(1.36)	(0.03)	(2.10)	(1.39)	(10.26)	(14.84)			
	ಇಪಿಎಸ್: ಬೇಸಿಕ್ ಮತ್ತು ಡಿಲ್ಯೂಟೆಡ್ (ರೂ.): ತಲಾ ರೂ. 10ರಂತೆ ಅಸಾಧಾರಣ ಐಟಂಗಳ ನಂತರ	( , ,	(3.2.2,	(,		, ,	,,			
	ಇಪಿಎಸ್: ಬೇಸಿಕ್ ಮತ್ತು ಡಿಲ್ಯೂಟೆಡ್ (ರೂ.):	(1.36)	(0.03)	(2.10)	(1.39)	224.18	265.67			

1. ಈ ಮೇಲಿನ ಸೆಬಿ (ಪಟ್ಟಿ ಮಾಡುವ ಬಾಧ್ಯತೆ ಮತ್ತು ಬಹಿರಂಗಪಡಿಸುವಿಕೆಯ ಅಗತ್ಯತೆಗಳು) ನಿಯಮಗಳು, 2015ರ ನಿಯಮ 33ರ ಆಡಿಯಲ್ಲಿ ಬಿಎಸ್ಇ ಲಿಮಿಟೆಡ್ ಮತ್ತು ನ್ಯಾಷನಲ್ ಸ್ವಾಕ್ ಎಕ್ಕ್ಚೇಂಚ್ ಆಫ್ ಇಂಡಿಯಾ ಲಿಮಿಟೆಡ್ಗೆ ಸಲ್ಲಿಸಿದ ಸಪ್ಟೆಂಬರ್ 30, 2022ರ ತ್ತಮಾಸಿಕ ಮತ್ತು ಅರ್ಧ ವರ್ಷದ ಲೆಕ್ಕ ಪರಿಶೋಧಿತ ಹಣಕಾಸು ಫಲಿತಾಂಶಗಳ ವಿವರ ಸ್ವರೂಪದ ಒಂದು ಸಾರವಾಗಿದೆ. ಕೊನೆಗೊಂಡ ಹಣಕಾಸು ಫಲಿತಾಂಶಗಳ ಪೂರ್ಣ ಸ್ವರೂಪವು ಸ್ಥಾಕ್ ಎಕ್ಸ್ ಚೇಂಜ್ ವೆಬ್ ಸೈಟ್ ಗಳಲ್ಲಿ ಅದೆಂದರೆ www.bseindia.com ಮತ್ತು www.nseindia.com ಮತ್ತು ಕಂಪನಿಯ ವೆಬ್ ಸೈಟ್ www.gbglobal.in ನಲ್ಲಿ ಲಭ್ಯವಿದೆ. 2. ಸಪ್ಟೆಂಬರ್ 30, 2022 ಕೊನೆಗೊಂಡ ತ್ರೈಮಾಸಿಕ ಮತ್ತು ಅರ್ಧ ವರ್ಷದ ಮೇಲಿನ ಫಲಿತಾಂಶಗಳನ್ನು ಕಂಪನಿಯ ಲೆಕ್ಕ ಪರಿಶೋಧಕರು ಲೆಕ್ಕ

ಪರಿಶೋಧನೆಗೆ ಒಳಪಡಿಸಿದ್ದು, ನವೆಂಬರ್ 14, 2022 ರಂದು ನಡೆದ ನಿರ್ದೇಶಕರ ಮಂಡಳಿಯ ಸಭೆಯಲ್ಲಿ ಮಂಡಳಿಯ ಲೆಕ್ನ ಪರಿಶೋಧನಾ ಸಮಿತಿಯು ಪರಿಶೀಲಿಸಿದೆ ಮತ್ತು ನಂತರ ನವೆಂಬರ್ 14, 2022 ರಂದು ನಡೆದ ನಿರ್ದೇಶಕರ ಮಂಡಳಿಯ ಸಭೆಯಲ್ಲಿ ಅನುಮೋದನೆ ಪಡೆದಿದೆ. 3. ಮೇಲಿನ ಹಣಕಾಸು ಫಲಿತಾಂತಗಳನ್ನು ಕಂಪನಿಯ ಕಾಯಿದೆ, 2013ರ ಸೆಕ್ಷನ್ 133ರ ಅಡಿಯಲ್ಲಿ ಅದಕ್ಕೆ ಸಂಬಂಧಿಸಿ ನೀಡಲಾದ ನಿಯಮಗಳನ್ನು ಓದಿಕೊಂಡು, ಭಾರತೀಯ ಲೆಕ್ಕಪತ್ರ ಮಾನದಂಡಕ್ಕೆ ಅನುಗುಣವಾಗಿ ('Ind As") ತಯಾರಿಸಲಾಗಿದೆ. ಹಿಂದಿನ ತ್ರೈಮಾಸಿಕದ ಫಲಿತಾಂತಗಳನ್ನು ಸಹ ಮರು ಪರಿಶೀಲಿಸಲಾಗಿದೆ. ಜಜ ಗೋಬಲ್ ಅಮಿಚೆಡ್ ಪರವಾಗಿ

ಸ್ಥಳ: ಮುಂಬೈ ಸಹಿ/- ದೇವ್ ಥಕ್ತರ್ ದಿನಾಂಕ: 14.11.2022

both days inclusive ("First Call")

#### **NATURAL CAPSULES LIMITED**

Registered Office: Trident Tower, 3rd Floor, No. 23, 100 Ft Road, Jaynagar II Block, Bangalore, Karnataka 560011

Tel: 491 80 2656 1581; E-mail: company.sec@naturalcapsules.com; Website: www.naturalcapsules.com

Contact Person: Shilpa Burman, Company Secretary and Compliance Officer

Corporate Identification Number: L85110KA1993PLC014742

This is only an advertisement for information purposes and not for publication, distribution or release directly or indirectly outside India. This notice does not constitute an offer or invitation or inducement to purchase or sell or subscribe for, any new securities of the Company. All capitalized terms used and not defined here shall have the meaning assigned to them in the Letter of Offer dated October 30, 2021 filed with BSE Limited and with SEBI for information and dissemination purposes.

#### FOR THE ATTENTION OF REGISTERED MEMBERS OF PARTLY PAID UP SHARES (ISIN IN9936B01013) HELD AS ON RECORD DATE I.E. THURSDAY, NOVEMBER 10, 2022

- In terms of the Letter of offer dated October 30, 2021 ('LOF'), the Company had issued and allotted 31,16,350 partly paid-up equity shares of a face value of ₹ 10 each ('Right Equity Shares') for cash at a price of ₹ 100/- per Rights Equity Share (including securities premium of ₹ 90/- per Rights Equity Share) on rights basis to the eligible equity shareholders of the Company.
- An amount of ₹ 25 per Rights Equity Share (comprising ₹ 2.50 towards face value and ₹ 22.50 towards securities premium was paid on application and balance monies was payable in one or more subsequent call(s).
- The Board of Directors of the Company at its meeting held on May 09, 2022 made the First call of ₹ 25 per Rights Equity Share (comprising ₹ 2.50 towards face value and ₹ 22.50 towards securities premium), payable from June 06, 2022 to June 20, 2022,
- Now, the Board of Directors of the Company at its meeting held on October 28,2022 made the following Second and Final
- Second and Final Call of ₹ 50 per Rights Equity Share (comprising ₹ 5.00 towards face value and ₹45.00 towards securities premium) payable from November 21,2022 to December 05,2022, both days inclusive ("Second Call");
- The Company has fixed Thursday, November 10, 2022 as the record date ("Call Record Date") for the purpose of determining the holders of the partly paid-up equity shares ("Eligible Shareholders") to whom the notice for the Second and Final Call (the 2022.
- Accordingly, in terms of the provisions of the Companies Act, 2013 ('Act') read with relevant rules made thereunder and the LOF, the Second and Final Call Notice along with instructions and ASBA Form has been sent in electronic mode to the holder of partly paid-up equity shares whose email addresses are registered with the Company or its Registrar and Transfer Agent ('RTA') or Depository Participant ('DP') as on Call Record Date. Further, physical copy of the Second and Final Call along with instructions and ASBA form has been dispatched through permitted modes at the Registered address of those shareholders a) who have not registered their email address with the Company or its RTA or DP, b) who have specifically registered their request for the hard copy of the same. The Company has completed dispatch of the Second and Final Call Notice on November 15,2022 The specimen copy of the Second and Final Call Notice along with instruction and ASBA Form are also available on the Company's website at www.naturalcapsules.com.
- The Second and Final Call payment can be made by you by opting any one of the following modes, namely, (a) Online ASBA (b) Physical ASBA, (c) 3-in-1 type account, and (d) R-WAP portal (https://rights.cameoindia.com/ncl/finalcall). Please visit https://www.sebi.gov.in/sebiweb/other/OtherAction.do?doRecognisedFpi=yes&intmld=35 to refer to the list of existing SCSBs (for points (a) and (b) above). Please read the instructions given along with the Second and Final Call Notice befor making payment of the Second and Final Call.

In accordance with the SEBI Circular No. SEBI/HO/CFD/DIL 1/CIR/ 238/2020 dated December 8, 2020, Eligible Shareholder can also make the payment of the Second and Final Call through the facility of linked online trading-demat-bank account (3-in-1type accounts), provided by some of the registered brokers. Please check with your respective broker for the availability of the 3-in-1 type account facility and the process to be followed. The Company, the Lead Manager or the RTA will not be responsible for non- availability of this payment made to the Eligible Shareholders from their respective brokers

Further in accordance with SEBI circular bearing reference number SEBI/HO/CFD/DIL2/CIR/P/2020/78 dated May 6, 2020 read with SEBI circulars bearing reference numbers SEBI/HO/CFD/DIL1/CIR/P/2020/136 dated July 24, 2020, SEBI/HO/CFD/ DIL1/CIR/P/2021/13 dated January 19, 2021, SEBI/HO/CFD/DIL2/CIR/P/2021/552 dated April 22, 2021 and SEBI circular SEBI/HO/CFD/DIL2/CIR/P/2021/552 dated April 22, 2021 and SEBI/HO/CFD/DIL2/CIR/P/2021/552 dated April 22, 2021/552 dated April 22, 2021/552 dated April 22 HO/CFD/DIL2/CIR/P/2021/663 dated October 1, 2021 ('the SEBI Relaxation Circular'), Resident Eligible Shareholders may pay the Second and Final Call electronically through R-WAP Portal https://rights.cameoindia.com/ncl/finalcall . Payment may be made through net banking or UPI. Do note the R-WAP is only an additional option and not a replacement of ASBA and R-WAF facility should be utilized only in the event that the shareholders are not eligible to utilize the ASBA facility for making the payment despite their best efforts. The Company and the RTA shall not be responsible if the application is not successfully submitted or if it is rejected during the process while using the R-WAP facility. NON-RESIDENT ELIGIBLE SHAREHOLDERS ARE NOT ELIGIBLE TO APPLY THROUGH THE R-WAP PORTAL.

- There will be no trading of the ₹ 5.00 partly paid-up equity shares of the Company (ISIN:IN9936B01013) on the Stock Exchanges with effect from November 10, 2022 on account of the Second and Final Call. Trading of newly converted ₹10.00 fully-paid equity shares of the Company ("NCL ₹ 10 fully paid up Equity Shares") under the existing ISIN expected to commence within a period of 2 weeks from the last date for making the payment of Second and Final Call, i.e., within 2 weeks from December 05, 2022.
- 10. Please also note the consequences of failure to pay Second and Final Call, given below
- a. Interest @ 8.00 % (Eight per cent only) p.a. will be payable for delay in payment of Second and Final Call beyond Decembe 05, 2022 till the actual date of payment;
- The Company shall be entitled to deduct from any dividend payable to you, all sums of money outstanding on account o calls and interest due thereon in relation to the partly paid-up equity shares of the Company; and
- The partly paid-up equity shares of the Company currently held by you, including the amount already paid thereon are liable to be forfeited in accordance with the Articles of Association of the Company and the LOF.
- 11. In case of non-receipt of the Second and Final Call Notice, Shareholder can request by e-mail or letter, for the duplicate Second and Final Call from the Registrar or may also download the same from the Company's website: www.naturalcapsules.com or the Registrar's website https://rights.cameoindia.com/ncl/finalcall. In such case, however, the shareholders need to fill the DP ID - Client ID, number of partly paid equity shares held and the amount payable towards the Second and Final Call Money
- 12. FAQs on Second and Final Call are available on the website of the Company: www.naturalcapsules.com or on the website of Cameo Corporate Services Limited <a href="https://rights.cameoindia.com/ncl/finalcall">https://rights.cameoindia.com/ncl/finalcall</a>. You may also seek clarifications on any query related to the payment of Second and Final Call on the helpline number +91 044 4002 0700/ 0710/ 0706 / 0741 (operational from Monday to Friday between 10 AM and 5 PM).
- 13. All the correspondence in this regard may be addressed to:

Cameo Corporate Services Limited Unit: Natural Capsules Limited Subramanian Building No.1 Club House Road, Chennai 600 002 Phone: 044-40020700 - 05 Fax: 044-28460129 Email: investor@cameoindia.com

For Natural Capsules Limite

Place: Bangalor Shilpa Bu Date: 15.11.2022 Company Secretary and Compliance Office

	ಷಣಕಾಸು ಫಅವಾಂಶದ ಅಯ್ದ ಭ	ಾಗ ರೂಪಾಯಿ	ಲಕ್ಷಗಳಲ್ಲಿ (ಪ್ರತಿ ಪೇರುಗ	A
ಕ್ರ ಸಂ.	ವಿವರಗಳು	ಕೊನೆಗೊಂಡ ತ್ರೈಮಾಸಿಕ	ಕೊನೆಗೊಂಡ ಅವಧಿಗೆ ವರ್ಷಾರಂಭದಿಂದ ಇದುವರೆಗೆ	
		30.09.2022	30.09.2022	30.09.2021
		ಪರಿತೋಧಿತವಲ್ಲದ	ಪರಿತೋಧಿತವಲ್ಲದ	ಪರಿತೋಧಿತವಲ್ಲದ
1.	ಕಾರ್ಯಾಚರಣೆಯಿಂದ ಒಟ್ಟು ಆವಾಯ ಈ ಅವಧಿಯ ನಿವುಳ ಲಾಭ/ (ನಪ್ಪ) (ತೆರಿಗೆಗೆ ಮುನ್ನ, ಎಕೆಪ್ಷನಲ್ ಮತ್ತು/	5,751.88	13,376.52	4,883.36
-50	ಎಕ್ಟಾಡಿನರಿ ಅಂಶಗಳು)	(1,019.95)	(1,719.35)	(1,085.11)
3.		(1,019.95)	(1,719.35)	(1,085.11)
4.	ಈ ಅವಧಿಯ ಒಟ್ಟು ಸಮಗ್ರ ಆದಾಯ (ಎಕ್ಸೆಪ್ಟೆನಲ್ ಮತ್ತು/ಎಕ್ಟ್ಯಾಡಿನರಿ ಅಂತಗಳ ಬಳಿಕ)	(1,019.95)	(1,719.35)	(1,085.11)
5.	ಈ ಅವಧಿಯ (ಲಾಭ/(ನಷ್ಟ) (ತೆರಿಗೆ ಬಳಿಕ) ಮತ್ತು ಇತರ ಸಮಗ್ರ ಆದಾಯ (ತೆರಿಗೆ ಬಳಿಕ)			
6.	ಈಕ್ಷಿಟಿ ಷೇರು ಬಂಡವಾಳ ಕಳೆದ ವರ್ಷದ ಪರಿಶೋಧಿತ ಬ್ಲಾಲೆನ್ಶೀಟ್ ನಲಿ ತೋರಿಸಿದಂತೆ ಮೀಸಲುಗಳು	(1,019.95) 4,799.05	(1,719.35) 4,799.05	(1,085.11) 4,799.05
1.	(ಮರುಮೌಲ್ಯಮಾಪನ ಮೀಸಲು ಹೊರತುಪಡಿಸಿ).			
8.	ಪ್ರತಿ ಪೇರಿಗೆ ಗಳಿಕೆ (ರೂಪಾಯಿ 10ರ) (ಮುಂದುವರಿದ ಮತ್ತು ಮುಂದುವರಿಯದ ಕಾರ್ಯಾಚರಣೆಗಳಿಗೆ)	NA	NA	NA
	ಮೂಲ: ದುರ್ಬಲ:	(2.13) (2.13)	(3.58) (3.58)	(2.26) (2.26)

ಬಂಡವಾಳದ ಪ್ರಮಾಣವನ್ನು ಮತ್ತು ಇತರ ಈಕ್ಷಿಟ ಪ್ರಮಾಣವನ್ನು ಮೀರಿದೆ. Ind AS 115 ರ ಅನ್ವಯವು ಹಣಕಾಸಿನ ವೆಚ್ಚಗಳು ರೂ. 1200.007 ಲಕ್ಷಗಳು ಅಧಿಕವಾಗಿದೆ (ಜೂನ್ '22 ಕೊನೆಗೊಳ್ಳುವ ತೈಮಾಸಿಕ - ರೂ. 1149.35 ಲಕ್ಷಗಳು) ಮತ್ತು ತೆರಿಗೆಗೆ ಮನ್ನ ಲಾಭವು ಕಡಿಮೆ ಇದೆ. ವಾಸ್ತವವಾಗಿ ಮತ್ತು EBIT ಅನ್ನು ಪರಿಗಣಿಸಿ, ಕಂಪನಿಯ ಕಾರ್ಯಾಚರಣೆಗಳು ಕಳೆದ ವರ್ಷಗಳವರೆಗೆ ಹೋಲಿಸಿದರೆ ಗುಧಾರಿಸುತ್ತಿವೆ. ಅದರ ಪಾವತಿಸಿದ ಬಂಡವಾಳ ಮತ್ತು ಇತರ

ಇಕ್ಷಿಟಿಗಳನ್ನು ಮೀರಿದ ಸಂಚಿತ ನಪ್ಪಗಳ ಹೊರತಾಗಿಯೂ ಸೆಪ್ಟೆಂಬರ್ 30, 2022, ಕಂಪನಿ ಮತ್ತು ಅದರ ಹಿಡುವಳಿ ಕಂಪನಿಯು ಉಡುಪಿನ ಉದ್ಯಮ ಬಗ್ಗೆ ಸಕಾರಾತ್ಮಕ ದೃಷ್ಟಿಕೋನವನ್ನು ಹೊಂದಿದೆ. ಕಂಪನಿಯ ಬಗ್ಗೆ ಇರುವ ಕಳಕಳಿಯ ಹಿನ್ನೆಲೆಯಲ್ಲಿ ಹೋಲ್ಡಿಂಗ್ ಕಂಪನಿಯೊಂದು ಹಣಕಾಸು ನೆರವನ್ನು ದೃಢಪಡಿಸಿದೆ. ಆದ್ದರಿಂದ ಕಂಪನಿಯನ್ನು ಕಳಕಳಿಯ ಕಂಪನಿ ಎಂದು ಪರಿಗಣಿಸಲಾಗಿದ್ದು, ಇದೇ ಅಂದಾಜಿನ ಆಧಾರದಲ್ಲಿ ಹಣಕಾಸು ಫಲಿತಾಂಶವನ್ನು ಸಿದ್ಧಪಡಿಸಲಾಗಿದೆ.

. ಕರಿಸುವಿಯ ವ್ಯಕ್ತಿಕ ವರಿಷ ಮಾರ್ವವಾದ ಪ್ರಾಪಾರ ಪಾವತಿಗಳ ಬಾಕಿಯನ್ನು ಆಡಳಿತ ಮಂಡಳಿ ದೃಢೀಕರಿಸಿದೆ <sub>ಇ–</sub>ಲ್ಯಾಂಡ್ ಅಪರೆಲ್ ಲಿಮಿಟೆಡ್ ಪರವಾಗಿ

. ಕಂಪನಿಯು ಏಕೈಕ ವರದಿ ಮಾಡಬಹುದಾದ ವಲಯವನ್ನು ಅಂದರೆ ಉಡುಪು ಕ್ಷೇತ್ರವನ್ನಷ್ಟೇ ಹೊಂದಿದೆ

ದಿನಾಂಕ: 16 ನವೆಂಬರ್ 2022

ಸ್ಥಳ: ಬೆಂಗಳೂರು